

ಸಾಕ್ಷಿಗೆ ದಿನಾಂಕ:21-02-2026 ರಂದು ಪುನಃ ಕರೆಯಿಸಿ ಪ್ರಮಾಣವಚನ ಬೋಧಿಸಲಾಯಿತು.

:: ಪಾಟೀ ಸವಾಲು :: ವಾದಿ ಪರ ಶ್ರೀ.HS ವಕೀಲರಿಂದ ::

ನನ್ನ ಆಸ್ತಿಯು ಕಣಗಬಟ್ಟೆ ಗ್ರಾಮದ ಸರ್ವೆ ನಂಬರ್ 18/4 ರಲ್ಲಿ 3 ಎಕರೆ ಜಮೀನು ಇರುತ್ತದೆ. 1 ನೇ ಪ್ರತಿವಾದಿಯ ಜಮೀನು ಸರ್ವೆ ನಂಬರ್ 10 ರಲ್ಲಿ 30 ಗುಂಟೆ ಆಸ್ತಿ ಇರುತ್ತದೆ. 2 ನೇ ಪ್ರತಿವಾದಿಗೆ ಸರ್ವೆ ನಂಬರ್ 17 ರಲ್ಲಿ 2 ಎಕರೆ ಆಸ್ತಿ ಇರುತ್ತದೆ. 4 ನೇ ಪ್ರತಿವಾದಿಗೆ ಸರ್ವೆ ನಂಬರ್ 17 ರಲ್ಲಿ 30 ಗುಂಟೆ ಇರುತ್ತದೆ. 5 ನೇ ಪ್ರತಿವಾದಿಗೆ ಸರ್ವೆ ನಂಬರ್ 17 ರಲ್ಲಿ 30 ಗುಂಟೆ ಇರುತ್ತದೆ. 6 ನೇ ಪ್ರತಿವಾದಿಗೆ ಸರ್ವೆ ನಂಬರ್ 17 ರಲ್ಲಿ 30 ಗುಂಟೆ ಇರುತ್ತದೆ. 7 ನೇ ಪ್ರತಿವಾದಿಗೆ ಸರ್ವೆ ನಂಬರ್ 17 ರಲ್ಲಿ 30 ಗುಂಟೆ ಇರುತ್ತದೆ. 8 ನೇ ಪ್ರತಿವಾದಿಗೆ ಸರ್ವೆ ನಂಬರ್ 19 ರಲ್ಲಿ 30 ಗುಂಟೆ ಇರುತ್ತದೆ. 9 ನೇ ಪ್ರತಿವಾದಿಗೆ ಸರ್ವೆ ನಂಬರ್ 19 ರಲ್ಲಿ 30 ಗುಂಟೆ ಇರುತ್ತದೆ. 10 ನೇ ಪ್ರತಿವಾದಿಗೆ ಸರ್ವೆ ನಂಬರ್ 20 ರಲ್ಲಿ 30 ಗುಂಟೆ ಇರುತ್ತದೆ. 11 ನೇ ಪ್ರತಿವಾದಿಗೆ ಸರ್ವೆ ನಂಬರ್ 17 ರಲ್ಲಿ 30 ಗುಂಟೆ ಇರುತ್ತದೆ. 12 ನೇ ಪ್ರತಿವಾದಿಗೆ ಸರ್ವೆ ನಂಬರ್ 17 ರಲ್ಲಿ 30 ಗುಂಟೆ ಇರುತ್ತದೆ. ಪ್ರತಿವಾದಿಗಳಾದ ನಾವು ಮೇಲೆ ಹೇಳಿದ ಆಸ್ತಿಗಳನ್ನು ಕ್ರಯಕ್ಕೆ ಪಡೆದಿರುತ್ತೇವೆ. ನನ್ನ ಆಸ್ತಿಯು ನನಗೆ ಪಿತ್ರಾರ್ಜಿತವಾಗಿ ಬಂದಿರುತ್ತದೆ. ಹಿಂದಿನಿಂದ ಉಪಯೋಗಿಸುತ್ತಾ ಬಂದಿರುವ ರಸ್ತೆಗಳು ಗ್ರಾಮ ನಕಾಶೆಯಲ್ಲಿ ಕಂಡು ಬರುತ್ತವೆ ಎಂದರೆ ಸರಿ. ಕಣಗಬಟ್ಟೆ ಗ್ರಾಮದ ಗ್ರಾಮ ನಕಾಶೆಯನ್ನು ನಾನು ನೋಡಿರುತ್ತೇನೆ. ಸದರಿ ಗ್ರಾಮ ನಕಾಶೆಯಲ್ಲಿ ವಾದಿಗೆ ಸೇರಿದ ಜಮೀನಿನಲ್ಲಿ ರಸ್ತೆ ಇರುವ ಬಗ್ಗೆ ನಮೂದು ಇರುತ್ತದೆ. ನಿಪಿ16 ಸದರಿ ಗ್ರಾಮದ ನಕಾಶೆ ಆಗಿರುತ್ತದೆ ಎಂದರೆ ಸರಿ. ನಿಪಿ23 ರಲ್ಲಿ ವಾದಿಯ ಜಮೀನು ಇರುವ ಸರ್ವೆ ನಂಬರ್ 26 ರಲ್ಲಿ ಯಾವುದೇ ರಸ್ತೆ ಕಂಡು ಬರುವುದಿಲ್ಲ ಎಂದರೆ ಸರಿ. ಪ್ರಕರಣದ ರಸ್ತೆಗೆ ಸಂಬಂಧಪಟ್ಟಂತೆ ನಾನು ಎ ಸಿ ಯವರಿಗೆ ಅರ್ಜಿ ನೀಡಿರುತ್ತೇನೆ. ಸಾಕ್ಷಿಗೆ ಎಸಿ ರವರ ನ್ಯಾಯಾಲಯದಲ್ಲಿ ಸಲ್ಲಿಸಿರುವ ಒಂದು ಅರ್ಜಿಯನ್ನು ತೋರಿಸಲಾಗಿ ಅದನ್ನು ಸಾಕ್ಷಿ ಒಪ್ಪಿದ ಮೇರೆಗೆ ಅದನ್ನು ನಿಪಿ128 ಎಂದು ಗುರುತಿಸಲಾಯಿತು. ಪ್ರಸ್ತುತ ದಾವೆಯಲ್ಲಿನ ತಕರಾರನ್ನು ಹಾಗೂ ಅಸಲು ದಾವಾ 152/2014 ರ ವಾದ ಪತ್ರವನ್ನು ತಯಾರಿಸಲು ವಕೀಲರಿಗೆ ಮಾಹಿತಿಯನ್ನು ಗ್ರಾಮಸ್ಥರು ಸೇರಿ ನೀಡಿರುತ್ತೇವೆ. ನಿಖರವಾಗಿ ಯಾವ ವ್ಯಕ್ತಿ ಮಾಹಿತಿ ನೀಡಿರುತ್ತಾರೆ ಎಂದು ನನಗೆ ಈಗ ನೆನಪಿಲ್ಲ. ವಿವಾದಿತ ರಸ್ತೆಗೆ

ಸಂಬಂಧಪಟ್ಟಂತೆ ಗ್ರಾಮ ಪಂಚಾಯತಿಯವರು ಮಾಡಿಸಿರುತ್ತಾರೆ ಎಂದು ಹೇಳುತ್ತಿರುವ ಕಾಮಗಾರಿಗೆ ಸಂಬಂಧಪಟ್ಟಂತೆ ನಾನು ನಿಡಿ33 ರಂತೆ ದಾಖಲೆ ಹಾಜರುಪಡಿಸಿದ್ದು ಅದರಲ್ಲಿ ಯಾವ ಸರ್ವೆ ನಂಬರ್ ಗೆ ಸಂಬಂಧಪಟ್ಟಂತೆ ಸದರಿ ಕಾಮಗಾರಿ ಮಾಡಲಾಗಿರುತ್ತದೆ ಎಂದು ನಮೂದು ಇರುವುದಿಲ್ಲ ಎಂದರೆ ಸರಿ. ಸಾಕ್ಷಿಯು ಮುಂದುವರೆದು ಅದನ್ನು ಹೇಳಲು ಬರುವುದಿಲ್ಲ ಎಂದು ನುಡಿಯುತ್ತಾರೆ. ಸಾಮಾನ್ಯವಾಗಿ ಯಾವುದೇ ವ್ಯಕ್ತಿಯ ವೈಯಕ್ತಿಕ ಜಮೀನಿನಲ್ಲಿ ಪಂಚಾಯತಿಯಿಂದ ಕಾಮಗಾರಿ ಮಾಡಬೇಕಾದರೆ ಮಾಲೀಕರ ಒಪ್ಪಿಗೆ ಪಡೆಯಬೇಕಾಗುತ್ತದೆ ಎಂದರೆ ಸರಿ. ಸಾಕ್ಷಿಯು ಮುಂದುವರೆದು ಸದರಿ ಸಮಯದಲ್ಲಿ ದಾವಾ ರಸ್ತೆಯು ವಾದಿಯ ಮಾಲೀಕತ್ವದಲ್ಲಿ ಇರುತ್ತದೆ ಎಂದು ಯಾರಿಗೂ ತಿಳಿದಿರಲಿಲ್ಲ ಎಂದು ನುಡಿಯುತ್ತಾರೆ. ಸದರಿ ರಸ್ತೆ ಇರುವ ಜಾಗಕ್ಕೆ ಸಂಬಂಧಪಟ್ಟ ಪಹಣಿ ಪರಿಶೀಲನೆ ಮಾಡಲು ಯಾವುದಾದರೂ ತೊಂದರೆ ಇತ್ತೇ ಎಂದು ಕೇಳಿದ ಪ್ರಶ್ನೆಗೆ ಸಾಕ್ಷಿಯು ನಮಗೆ ಆ ಸಮಯದಲ್ಲಿ ತಿಳಿದಿರಲಿಲ್ಲ ಎಂದು ನುಡಿಯುತ್ತಾರೆ. ಕಣಬಗಟ್ಟಿ ಗ್ರಾಮ ನಕಾಶೆಯಲ್ಲಿ ನಕಾಶೆ ಕಂಡ ದಾರಿಗಳು ಇರುತ್ತವೆ.

ಸರ್ವೆ ನಂಬರ್ 23/2 ರ ಹಿಂದಿನ ಮಾಲೀಕರು ಶಿವಮೂರ್ತಯ್ಯ ಹಾಗೂ ಇಂದ್ರಮ್ಮ ಎನ್ನುವವರು ಆಗಿರುತ್ತಾರೆ. ಅದಕ್ಕೂ ಪೂರ್ವದಲ್ಲಿ ಶಿವಮೂರ್ತಯ್ಯ ರವರ ತಮ್ಮನ ಹೆಸರಿನಲ್ಲಿ ಸದರಿ ಜಾಗದ ಖಾತೆ ಇದ್ದು ಅವರ ಹೆಸರು ನನಗೆ ಈಗ ನೆನಪಿಲ್ಲ. ಪ್ರತಿವಾದಿಗಳಾದ ನಾವು ಎಸಿ ರವರಿಗೆ ನೀಡಿದ ಅರ್ಜಿಯ ಬಾಬು ಏನು ಆದೇಶ ಆಗಿರುತ್ತದೆ ಎಂದು ನನಗೆ ಗೊತ್ತಿಲ್ಲ. ಸದರಿ ಎಸಿ ಆದೇಶದ ಬಗ್ಗೆ ಯಾವ ಪ್ರತಿವಾದಿಗಳಿಗೂ ಮಾಹಿತಿ ಇರುವುದಿಲ್ಲ.

(ಮುಂದುವರಿದ ಪಾಟೀ ಸವಾಲಿಗೆ ವಾದಿ ಪರ ವಕೀಲರು ಸಮಯಾವಕಾಶ ಕೋರಿದ್ದು, ಸಮಯಾವಕಾಶ ನೀಡಿ ಮುಂದುವರಿಸಲಾಯಿತು.)

(ತೆರೆದ ನ್ಯಾಯಾಲಯದಲ್ಲಿ ನನ್ನ ಹೇಳಿಕೆಯಂತೆ ಗಣಕ ಯಂತ್ರದಲ್ಲಿ ಬೆರಳಚ್ಚು ಮಾಡಲಾಯಿತು)

ಓ ಹೇ ಕೇ ಸ ಇ ಎ ಓ

sd/-

ಪ್ರಧಾನ ಸಿ.ಜೆ ಮತ್ತು ಜಿ.ಎಂ.ಎಫ್.ಸಿ

ತರೀಕೆರೆ.

Prl. C.J. & J.M.F.C, Tarikere.

OS No.150/2014
C/W OS 152/2014
DW-1

ಸಾಕ್ಷಿಯ ಸಹಿ: